

ಕಾಲೇಜಿನಲ್ಲಿ ಚೆನ್ನಾಗಿಯೇ ಓದುತ್ತಿದ್ದಾನೆ. ಇತ್ತೀಚೆಗೆ ಮಾಜಾಳಿಯಲ್ಲಿರುವ ಮೈದುನ 'ಕಡಲಿಗೆ ಬರೂದು ಬೈಡದಿದ್ದೆ ಬೈಡ, ಹೊಳೆಗಾದ್ರೂ ಹೋಗಿ ನಾಲ್ಕು ಜುಬ್ಬು ಹಿಡಿಯೂದ ಕಲೀಲಿ. ಕುಲಕಸುಬು ತಿಳಿದಿರಲಿ' ಎಂದು ಒತ್ತಾಯಿಸಿ ಪಾತಿರೋಣಿ ಮಾಡಿಕೊಟ್ಟಿದ್ದಾನೆ. ಕಾಳಿನದಿಯಲ್ಲಿ ಮೀನು ಹಿಡಿಯುವ ಹುನರುಗಳನ್ನು ಹೇಳಿಕೊಟ್ಟಿದ್ದಾನೆ. ಆಗಿನಿಂದ ಮಗ ಅಷ್ಟಿಷ್ಟು ಮೀನು ಹಿಡಿದು ಆಯಿಗೆ ನೆರವಾಗುತ್ತಾನೆ. ಮಗನ ಕೈಗುಣ ಲೈಕೆದೆ ಎಂದು ಅವಳಿಗೆ ಗೊತ್ತು. ಗಂಡ ಗಣಪತಿದೂ ಹಂಗೆ ಇತ್ತು.

ಗಣಪತಿ ಮಹಾ ಕಸುಬುದಾರ ಮನುಷ್ಯನಾಗಿದ್ದ. ಅವನಲ್ಲಿ ಗೋರು ಬಲೆ, ಬೀಸು ಬಲೆ, ಬೆಳ್ಳಂಜೆ ಬಲೆ, ಹಿಂಗೆ ಹತ್ತಾರು ಬಲೆಗಳಿದ್ದವು. ಯಾವ ಟೈಮಲ್ಲಿ ಯಾವ ಬಲೆ ಬಳಸಬೇಕು ಎನ್ನುವ ಅಂತು ಬಲ್ಲವನಾಗಿದ್ದ. 'ಮತ್ಯಾಂಜನೇಯ' ಎಂಬ ಸ್ವಂತ ದೋಣಿ ಕೂಡ ಮಾಡಿಕೊಂಡಿದ್ದ. ಅವನು ಹಿಡಿದು ತಂದ ಮೀನನ್ನು ಗುಲಾಬಿ ಅತ್ತಿಗೆಮೈದನಿಯರ ಜೊತೆಗೆ ಮಾರಿ ಬರುತ್ತಿದ್ದಳು. ಜೀವನ ಚೆನ್ನಾಗಿಯೇ ಇತ್ತು. ಆದರೆ ಅದು ಹೇಗೋ ಅವನು ರಂಪಣಿ ಬೋಟ್ ಫಿಶಿಂಗಿನ ಆಕರ್ಷಣೆಗೆ ಬಿದ್ದ. ಹತ್ತಿಪ್ಪತ್ತು ನಾಟಕಲ್ ಮೈಲಿ ದೂರದ ಆಳ ಸಮುದ್ರದಲ್ಲಿ ದೊಡ್ಡ ಮೀನುಗಳ ಬೇಟೆಯ ಗೀಳು ಹತ್ತಿಸಿಕೊಂಡ. ರಂಪಣಿ ಸಾವುಕಾರ ಅವನಿಗೆ ಪರ್ಸೆಂಟೇಜ್ ಆಸೆ ತೋರಿಸಿದ್ದ. ಗಣಪತಿ ತನ್ನದೇ ಟೀಮ್ ಮಾಡಿದ್ದ. ದೊಡ್ಡ ಅಪರೂಪದ ಮೀನುಗಳನ್ನು ರಾಶಿ ಹಿಡಿದರೆ ರಂಪಣಿ ಸಾವುಕಾರನಿಗೂ ಲಾಭ, ಬೋಟಿಗೆ ಹೋದ ಮೀನುಗಾರರಿಗೂ ಲಾಭ ಎಂಬ ಲೆಕ್ಕಾಚಾರ ಆಕರ್ಷಕವಾಗಿಯೇ ಇತ್ತು. ಗಣಪತಿ ಮನಸ್ಸಿನಲ್ಲಿ ಏನೇನೋ ಆಸೆ, ಯೋಜನೆಗಳಿದ್ದವು. ರಟ್ಟೆಯಲ್ಲಿ ಬಲ ಇರುವಾಗಲೇ ನಾಲ್ಕು ಕಾಸು ಮಾಡಿಕೊಳ್ಳಬೇಕು ಎಂದು ಪುರಸೂತ್ತಿಲ್ಲದೆ ದುಡಿಯುತ್ತಿದ್ದ. ಜೊತೆಗಾರರಲ್ಲೂ ಉತ್ತಾಹ ತುಂಬುತ್ತಿದ್ದ. ಆದರೆ ಆ ವರ್ಷ ಮತ್ಯಾಕಾಮದಿಂದ ಯಾರಿಗೂ ಫಿಶಿಂಗ್ ಅಷ್ಟಾಗಿ ಆಗದೆ ಹೆಚ್ಚಿನ ಗಳಿಕೆ ಸಾಧ್ಯವಾಗಲಿಲ್ಲ.

ಕೋಟಿ ಕೋಟಿ ಸಾಲ ಮಾಡಿ ಟ್ರಾಲರ್ ಬೋಟ್ ಮಾಲೀಕರಲ್ಲಿ ಕೆಲವರು ಲೈಟ್ ಫಿಶಿಂಗ್ ಮಾಡುವ ಆಡ್ಡದಾಗಿಳಿದರು. ಸಮುದ್ರದ ನಡುವೆ ಲಂಗರು ಹಾಕಿ ಎಲ್ಲಿಡಿ ಲೈಟುಗಳನ್ನು ಬಿಟ್ಟು ಮೀನುಗಳನ್ನು ಆಕರ್ಷಿಸಿ ಅವನ್ನು ಬಲೆಯಲ್ಲಿ ಹಿಡಿಯುವ ನಿಷೇಧಿತ ಮೀನುಗಾರಿಕೆ ಶುರುವಾಯಿತು. ಗಣಪತಿಯ ಸಾವುಕಾರನೂ ಅಂಥ ಮೀನುಗಾರಿಕೆಗೆ ಇವರ ಮೇಲೆ ಒತ್ತಡ ಹೇರಿದ. ಗಣಪತಿ ಬಿಲಕುಲ್ ಆಗಾ ಅಂದ. ಕಸಿಪಿಸಿ ಆಗಿ ಬೋಟಿನ ದಂಧೆಯನ್ನೇ ಬಿಟ್ಟು ಊರಿಗೆ ಬಂದ. ಲೈಟ್ ಫಿಶಿಂಗು ಕಾನೂನಿಗೆ ವಿರುದ್ಧ ಎಂಬುದಕ್ಕಿಂತ ದೊಡ್ಡ ಮೀನುಗಳ ಜೊತೆಗೆ ಇನ್ನೂ ಬೆಳೆಯಬೇಕಾದ ಚಿಕ್ಕ ಚಿಕ್ಕ ಮೀನುಗಳ ರಾಶಿಯೇ ಬಲೆಗೆ ಸಿಕ್ಕು ನಾಶವಾಗುವುದನ್ನು ಅವನು ಕಣ್ಣಾರೆ ಕಂಡಿದ್ದ. ಹೀಗೆ ಮೊಟ್ಟೆ ಮರಿಗಳನ್ನೂ ಕಡಲ ಒಡಲಿಂದ ಬಿಡು ಮಾಡಿದರೆ ಮುಂದೆ

## ಕಳೆದ ಸಂಚಿಕೆಯಲ್ಲಿ...

ಬಿಸಿಲು ಸೀಮೆ ಕಲಬುರ್ಗಿಯ ಹುಡುಗಿ ಸುಮಿ ಅಣ್ಣನನ್ನು ಹಿಂಬಾಲಿಸಿ ಕಡಲತೀರದ ಕಾರವಾರಕ್ಕೆ ಬಂದಳು. ಊಟಕ್ಕೆ ತೊಂದರೆಯಾಗಬಾರದೆಂದು ಸುಮಿ ಅಣ್ಣನ ಜೊತೆ ಬಂದರೂ, ಕಾರವಾರದ ಕಡಲು ಚುಂಬಕದಂತೆ ಅವಳ ಮೈಮನಸುಗಳನ್ನು ಆವರಿಸಿತ್ತು. ಸಂಜೆ ಸೂರ್ಯಾಸ್ತ ಕಣ್ತುಂಬಿಕೊಳ್ಳುತ್ತ ಕಡಲ ದಂಡೆಯಲ್ಲಿ ಕೂತು ಮೈಮರೆಯತೊಡಗಿದಳು. ಸೂರ್ಯ ಹಾಗೂ ಕಡಲು ಅವಳ ಪಾಲಿಗೆ ಪೂಜ್ಯ ಪೂಸತು. ದಿನಗಳೆದರೂ ತೆಂಗಿಯ ಕಡಲ ಹುಚ್ಚು ಕಡಿಮೆಯಾಗದೆ ಹೋದಾಗ, ವಿರುಪಾಕ್ಷಿ ಸುಮಿಗೆ 'ಲೇಡಿ ಬರ್ಡ್' ಸೈಕಲ್ ಕೊಡಿಸಿ ಅವಳೊಂದಿಗೆ ಸುತ್ತಾಡುವುದರಿಂದ ಪಾರಾದ. ಸೈಕಲ್ ದೊರೆತ ಮೇಲಂತೂ ಸುಮಿಗೆ ಕಾರವಾರದ ಮೂಲೆಮುಡುಕು ಸುತ್ತುವುದು ಮತ್ತಷ್ಟು ಸಲೀಸಾಯಿತು. ಯಾವಯಾವುದೋ ಗುಂಗುಗಳಲ್ಲಿ ಮುಳುಗಿದ ಹುಡುಗಿ ತನ್ನ ಪ್ರೇಮವನ್ನು ದಕ್ಕಿಸಿಕೊಳ್ಳಲಾಗದೆ ಶೈಲತೆಯ ಬದುಕು ಕಣ್ಣುಮುಂದೆ ಬಂತು. ಹೀಗೇ ಒಂದು ದಿನ ಕಡಲ ತಡಿಯ ಗಾಳಿಮರಗಳ ಗುಂಟ ಸಾಗಿದ ಸುಮಿಗೆ, ಸೂಸೈಡ್ ಪಾಯಿಂಟ್ ಹಾಗೂ ಪಾತಿದೋಣಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗನ ಮುಖಾಮುಖಿಯಾಯಿತು.



ಮೀನುಗಾರಿಕೆಯೇ ದಿಕ್ಕಿಟ್ಟುಹೋಗುತ್ತದೆ ಎಂಬುದು ಅವನಿಗೆ ಗೊತ್ತಿತ್ತು. ಟ್ರಾಲರ್ ಬೋಟುಗಳು ಲೈಟ್ ಫಿಶಿಂಗಿನಲ್ಲಿ ಕಾಸು ಮಾಡಿಕೊಂಡರೂ, ಸಾಂಪ್ರದಾಯಿಕ ಮೀನುಗಾರಿಕೆಯವರ ಬಲೆಗೆ ಮೀನೇ ಸಿಗದೇ ಬರಗೆಟ್ಟು ಹೋಗುವ ಸ್ಥಿತಿಗೆ ಬರುವುದು ನಿಶ್ಚಿತವಾಗಿತ್ತು. ಗಣಪತಿ ಕೇರಿಯ ಮೀನುಗಾರರಲ್ಲಿ ಲೈಟ್ ಫಿಶಿಂಗ್ ವಿರೋಧಿ ಅಭಿಪ್ರಾಯವನ್ನು ರೂಪಿಸಲು ಪ್ರಯತ್ನಿಸಿದ. ಸಾಂಪ್ರದಾಯಿಕ ಮೀನುಗಾರಿಕಾ ಸಂಘ ಕಟ್ಟಿ ಪ್ರತಿಭಟನೆ-ಮೆರವಣಿಗೆ ಎಲ್ಲದಕ್ಕೂ ಮುಂದಾದ. ಕೆಲವು ಟ್ರಾಲರ್ ಮಾಲೀಕರ ವಿರೋಧ ಕಟ್ಟಿಕೊಂಡ. ಮೀನುಗಾರರಲ್ಲೇ ಭಿನ್ನಾಭಿಪ್ರಾಯ ಉಂಟಾಗಿ ಪರಸ್ಪರ ದ್ವೇಷದ ಗುಂಪು ಪಂಗಡಗಳಾದವು.

ಈ ನಡುವೆ ಗಣಪತಿ ಮೀನುಗಾರಿಕೆಯ ಹೊಸ ಸಾಧ್ಯತೆಗಳನ್ನು ಹುಡುಕಾಡಿದ. ಜೊತೆ ಮೀನುಗಾರರನ್ನು ಸೇರಿಸಿ ಕಣಸಗಿರಿಯಲ್ಲಿ ಗಜನಿಭೂಮಿ ಲೀಸಿಗೆ ಕೊಂಡು ಸಿಗಡಿ ಬೆಳೆಸಿದ. ನಸುಕಿನಲ್ಲಿ ಮತ್ಯಾಂಜನೇಯವನ್ನೇರಿ ಸಮುದ್ರಕ್ಕೆ ಹೋಗುವುದನ್ನು ಮಾತ್ರ ಬಿಡಲಿಲ್ಲ. ಅಪರೂಪದ ಮೀನು ಬಲೆಗೆ ಬಿದ್ದು ನಾಲ್ಕು ಕಾಸು ಮಾಡಿಕೊಳ್ಳುವ ಆತುರ ಅವನಿಗೆ. ಗಂಡ ವಿಶ್ರಾಂತಿಯಿಲ್ಲದೇ ದುಡಿಯುವುದನ್ನು ನೋಡಿ ಗುಲಾಬಿ ನೊಂದುಕೊಳ್ಳುತ್ತಿದ್ದಳು. 'ಏ ಹ್ಯಾವ್ ಒನ್ ಸ್ಮಾಲ್ ಆಂಡ್ ಒನ್ ಬಿಗ್ ಡ್ರೀಮ್, ರೋಸೀ' ಎಂದು ಸಮಾಧಾನ ಹೇಳುತ್ತಿದ್ದ. ಅವನ ದೊಡ್ಡ ಕನಸೆಂದರೆ ಮೆಹನತ್ತಿನಿಂದ ಹಣ ಮಾಡಿಕೊಂಡ ನಂತರ, ಸಾಲ ಪಡೆದು ಸ್ವಂತ ಬೋಟ್ ಮಾಡುವುದು. ಚಿಕ್ಕ ಕನಸೆಂದರೆ ಮೋಟರ್ ಸೈಕಲ್ ಕೊಂಡು ಶಂಕರನಾಗ್ ಸ್ಟ್ರೆಲ್ಲಿ ಗುಲಾಬಿ ಜೊತೆಗೆ ಕಾರವಾರ ಸುತ್ತುವುದು... ಆದರೆ ಕಡಲಿಗೆ ಕನಸುಗಳ ಕ್ಯಾರೆ ಇರಲಿಲ್ಲ!

\*\*\*

ಪ್ರೀತನಿಗೆ ಇಂದು ಮೀನು ಹಿಡಿದು ತರಲೇಬೇಕಾದ ಅನಿವಾರ್ಯತೆಯಿತ್ತು. ಪಾತಿದೋಣಿಯನ್ನು ನೀರಿಗಿಳಿಸಿ, ಹುಟ್ಟನ್ನು ಹಾಕುತ್ತಾ ನದಿ ನಡುವೆ ತಂದು ನಿಲ್ಲಿಸಿಕೊಂಡ. ತುಳುಕಾಡುವ ಕಿರುತೆರೆಗಳಲ್ಲಿ ಸಂಜೆಯ ಬೆಳಕು ಹೊಯ್ಯಾಡುತ್ತಿತ್ತು. ಇಂದು ಅವನು ಆರು ಮತ್ತು ಏಳು ನಂಬರ್ ಗಾಳಗಳನ್ನು ತಂದಿದ್ದ. ಅವಕ್ಕೆ ಎರ ಸಿಕ್ಕಿಸಿ, ನೀರಲ್ಲಿ ಎಸೆದು ಸಿಡಿಕೋಲುಗಳನ್ನು ದೋಣಿಯಂಚಿನ ಹುಕ್ಕಿಗೆ ಸಿಕ್ಕಿಸಿದ. ಇನ್ನೊಂದು ಬದಿಗೆ ಬಳಗಾಳವನ್ನೂ ನೀರಿಗಿಳಿಸಿದ. ಹೆಚ್ಚು ಆಳಕ್ಕಿಳಿಯದೆ ಬಳಗಾಳದಲ್ಲಿ ಮೀನು ಹಿಡಿಯುವುದರಲ್ಲಿ ಅವನಿಗಷ್ಟು ಆಸಕ್ತಿಯಿಲ್ಲ. ಆದರೆ ಇರಲಿ ಎಂದು ಅದನ್ನು ಹಿಡಿದುಕೊಂಡು ಬಂದಿದ್ದ. ಏಳು ನಂಬರ್ ಗಾಳಕ್ಕೆ ಜೀವಂತ ಮರಿ ಮೀನನ್ನು ಎರೆಯಾಗಿ ಚುಚ್ಚಿದ್ದ. ಸಾಮಾನ್ಯವಾಗಿ ಒಂದೇ ಗಾಳವನ್ನೆಸೆದು ಪೂರ್ತಿ ಗಮನವಿಡುತ್ತಿದ್ದ ಪ್ರೀತಂ ಇಂದು ಮೂರುಮೂರು ಗಾಳಗಳೊಂದಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದ. ಗಾಳ ಎಸೆದೊಡನೆ ಅಗೋಚರ ಆಳದಲ್ಲಿ ಮೀನುಗಳ ಚಲನೆ ಕಲ್ಪಿಸುತ್ತಾ, ತಕ್ಷಣ ಧ್ಯಾನಸ್ಥ ಸ್ಥಿತಿ ತಲುಪುತ್ತಿದ್ದ ಅವನ ಮನಸ್ಸು ಇಂದು ಚಂಚಲವಾಗಿತ್ತು... ಆ ಹುಡುಗಿ ಇಂದೂ ಬರುತ್ತಾಳೆ ಎಂದು ಅನಿಸುತ್ತಿತ್ತು. ಮೀನು ಹಿಡಿಯುವಾಗ ಮನಸ್ಸಲ್ಲಿ ಬೇಜೈನಿ ಇದ್ದರೆ ಗಾಳಕ್ಕೆ ಮೀನು ಕಚ್ಚುವುದಿಲ್ಲ ಎಂದು ಚಿಕ್ಕಪ್ಪ ಹೇಳಿಕೊಟ್ಟ ಮೊದಲ ಪಾಠವಾಗಿತ್ತು. ಗಾಳ ಹಾಕುವವನ ಚಿತ್ತೆ ಹನಿ ಹಂದಾಡಿದರೂ, ಅದು ಗಾಳದ ತುದಿತನಕ ತಲುಪುತ್ತದೆ ಅಂದಿದ್ದ. ಕೆಂಸದಂಥ ಮೀನುಗಳು ತುಂಬಾ ಸೂಕ್ಷ್ಮ ಗಾಳದ ಚಲನೆಯಲ್ಲೇ ಅಪಾಯವನ್ನು ಗ್ರಹಿಸುವಷ್ಟು ಚುರುಕುತನ ಅವಳಿಗಿದ್ದೆ ಎಂದಿದ್ದ ಚಿಕ್ಕಪ್ಪ.

'ಗಾಳಕ್ಕೆ ಮೀನು ಹಿಡಿಯೆಂದು ಅಂದ್ರೆ ಬೀಸುಬಲೆಯಿಂದ ಮೀನು ಗೋರಿದಂಗೆಲ್ಲ, ತಮ್ಮ ಕಂಡಾಪಟ್ಟೆ ತಾಳ್ಳಿ ಇರಬೇಕು. ಗಾಳಹಾಕು